

WENDT (INDIA) LIMITED

No. 69/70, Sipcot, Hosur 635 126, Tamilnadu, INDIA
CIN : L85110KA1980PLC003913
Telephone: + 91 4344.405500
Telefax : + 91 4344 405620 / 405630
E-mail : wil@wendtindia.com
Web : www.wendtindia.com



1st December 2022

BSE Limited
1st Floor, New Trading Ring
Rotunda Building, P J Towers
Dalal Street, Fort
Mumbai 400 001

Stock Code: 505412

National Stock Exchange of India Ltd.
Plot No. C/1, G Block
Bandra - Kurla Complex, Bandra (E)
Mumbai 400 051

Stock Code: WENDT

Dear Sir/Madam,

Sub: Proposed transfer of equity shares to the Investor Education and Protection Fund

Pursuant to Regulation 47(3) of the Securities and Exchange Board of India (Listing Obligations and Disclosure Requirements) Regulations, 2015, we enclose a copy of the Notice published on 1st December 2022, in the newspapers [Business Standard (English) & Vijaya Karnataka (Kannada)] in connection with the proposed transfer of equity shares to the Investor Education and Protection Fund (IEPF) pursuant to the provisions of 124(6) of the Companies Act, 2013 and the rules referred thereunder.

Kindly take note of the same.

Thanking you.

Yours faithfully,
For **Wendt (India) Limited**

Arjun Raj P
Company Secretary



राष्ट्रीय अंतरांचा वित्तपोषण और विकास बँक (नॅबफि)
National Bank for Financing Infrastructure and Development (NABFID)

Request for Proposal (RFP)

National Bank for Financing Infrastructure and Development (NABFID) invites sealed tenders from eligible bidders for the following **PROCUREMENT AND MANAGEMENT OF CLOUD-BASED INTEGRATED TREASURY, LOAN MANAGEMENT AND ACCOUNTING SYSTEM**

Request for Proposal (RFP) containing detailed requirement, terms and conditions thereof are available at SIDBI's website at <https://sidbi.in/en/vendors> or <https://procure.gov.in/procurementapp>. Any further information, modifications etc. will be updated on the same website.

The eligible bidders can submit their proposals complete in all respects in the prescribed format latest by 3 p.m. on 28.12.2022.

SBI DFHI Limited
5th Floor, Midny Bhavan, 122, Dinkhwa Vacha Road, Churghatola, Mumbai-400 020

EXPRESSION OF INTEREST (EOI)

No. EOI/SBI DFHI/22-23/01 Date: 01.12.2022

EOI Bid Proposals are invited for **"Supply, integration, implementation, maintenance and support of Integrated System Solution for Primary Dealership Operations"**. For further details please visit our website: <https://www.sbidfi.co.in>

Sd/-
EVP & CFO

Circle SASTRA Centre - 1st Floor,
Meharaj Tower, Station Road,
Surat, Gujarat - 392 005, India
Contact: cse323@rbcb.co.in

APPENDIX IV (See Rule 8 (i))
POSSESSION NOTICE
(For immovable property)

Whereas, the undersigned being the Authorised Officer of the Punjab National Bank under the Securities and Exchange Board of India (SEBI) and Enforcement of Security Interest (Society) Ordinance, 2002 (Ord. 3 of 2002) and in exercise of Powers conferred under Section 13(2) read with rule 3 of the Security Interest (Enforcement) Rules, 2002, issued a demand dated 06.09.2022 calling upon the borrower/s Mr. Jagdishbhai Prabhakar Hadya (Borrower & Mortgagee) and Ms. Madhuben Jagdishbhai Hadya (Co-Borrower) to repay the amount mentioned in the notice being Rs. 14,26,378.44 (Rupees Fourteen Lacs Two Thousand Three Hundred Seventy Nine and Paise Four Only) on or 23.08.2021 and further interest with monthly rent and other charges and expenses within 60 days from the date of notice/data of receipt of the said notice.

The borrowers having failed to repay the amount, notice is hereby given to the Borrower/Guarantor/Mortgagor and the public in general that the undersigned has taken possession of the property described herein below in exercise of powers conferred under Section 13(4) of the said Act read with Rule 3 of the Security Interest (Enforcement) Rules, 2002 on this 29th day of November of the year 2022.

The Borrowers/Mortgagor in particular and the public in general is hereby cautioned not to deal with the property and any dealings with the property will be subject to the charge of the Punjab National Bank for an aggregate amount of Rs. 14,26,378.44 (Rupees Fourteen Lacs Two Thousand Three Hundred Seventy Nine and Paise Four Only) on or 23.08.2021 and further interest thereon.

The borrower's attention is invited to provision of sub-section (6) of section 13 of the Act, in respect of time available, to redeem the secured asset.

Kerala Solid Waste Management Project (KSWMPP),
Local Self Government Department, Government of Kerala

Request for Expression of Interest

KSWMPP Requests Expression of Interest for Shortlisting Consultants for "Technical Consultancy (TC) for Feasibility Study of Regional Sanitary Landfills (SLFs) and transfer stations in Kerala".

More details are available at www.kswmp.org and info@kswmp.org

Website: www.kswmp.org and info@kswmp.org

Project Director

ANDHRA PRADESH POWER DEVELOPMENT COMPANY LIMITED

E-PROCUREMENT NOTIFICATION

APPDCL invites Tender for "Sale of 5,000 MTPD dry fly ash from SDSTPS, Nelatur, Nelatur for the FY 2023-24 & 2024-25" vide Tender No: 610001137 through APGENCO e-procurement Platform. For further details, Please visit: www.apgenco.com or info@apgenco.com

CHIEF GENERAL MANAGER

WENDT (INDIA) LIMITED
CIN:L55110KA1989PLC003913

NOTICE

Notice is hereby given pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016 notified by the Ministry of Corporate Affairs.

As per section 124(b) of the Companies Act, 2013 ("the Act") and the above mentioned Rules, all shares in respect of which dividend has not been paid or claimed for seven consecutive years or more are required to be transferred to the Demat Account of the Investor Education Protection Fund (IEPF) Authority. In respect of the Interim Dividend declared for the financial year 2015-16, the due date for transfer of shares as per the Act/ Rules is 2nd March, 2023. Adhering to the various requirements set out in the Rules, the Company has communicated individually to the concerned shareholders whose shares are required to be transferred to IEPF Authority under the said Rules at their latest available address.

The Company has uploaded full details of such shareholders and shares due for transfer to IEPF Authority on its website <https://wendtindia.com/investor> for verification by the concerned shareholders. Shareholders may note that both undivided dividend and the shares to be transferred to the IEPF Authority including all benefits accruing on such shares, if any, can be claimed by them from the IEPF Authority after following the due procedure prescribed in the Rules. In case the Company does not receive the requisite documents by 1st February 2023 or such other extended date, the Company shall, with a view to comply with the requirements of the said Rules, transfer the shares to the IEPF Authority as per procedure stipulated therein without any further notice.

Shareholders having any query in this regard, may contact the Company's Registrar and Share Transfer Agent or the Company as mentioned herein below:

Wendt (India) Limited
Unit: Wendt (India) Limited
Selentium Tower - B, Plot No. 31 & 32, Financial District, Nanakramguda, Serilingampally, Hyderabad - 500032.
Toll Free No.: 1800 3094001; Email: enquiry@wendtindia.com; Website: www.wendtindia.com; Contact Person: Mr. Arjun Raj P

For Wendt (India) Limited
Sd/-
Arjun Raj P
Company Secretary

Date: 1st December, 2022
Place: Bengaluru

DEBITS RECOVERY TRIBUNAL-II
(Government of India, Ministry of Finance)

3rd Floor, Bhikhchandram, Near Kachra Agram Paldi, Ahmedabad-380006.
Phone No. 079-2623434; Fax No. 079-2623437
Form No. 14 (Incorporation 33/12)

Date: 28.11.2022 **Place: Ahmedabad**
Authorised Officer, Punjab National Bank, SASTRA Centre, Surat

Description of Immovable Property
Property situated at: Inter. Tal. palansa & Dist. surat having revenue survey no. 1 to 5, 7, 11 to 15 block no. 1, land measuring 27817.00sq.meters pakke plot no. 12 to 15 total measuring 4480.00sq. feet & 416.00sq.meters. building constructed thereupon known as "Vandana Palace" flat situated at 2nd floor, flat no. 203 surp built-up area measuring 44.86sq.meters & built-up area measuring 30.46sq.meters. Owned by Mr. Jagdishbhai Prabhakar Hadya. Bounded As: East: Flat no.204, West: Society road, North: Plot no.16, South: Main Road.

DA No: 28.11.2022 **Place: Ahmedabad**
Authorised Officer, Punjab National Bank, SASTRA Centre, Surat

PUBLIC NOTICE

Notice is hereby given to the public at large that the property being offered **Office No. 308 & 309 on Third Floor of "Rajmandir Plaza", bearing R.S. No. 81/2, T.P. Scheme No. 2 (Vesu/Bharthana-Vesu), F.P. No. 53 Palki Sub-Plot No. A of Moje Village, Vesu, Sub-District: Surat City (Majura), District: Surat is owned by Sutsav Infra Project Private Limited (Private Limited Company). That for Office No. 308, the Original Reg. Sale-Deed No. 1376/2022 along with Reg. Receipt & Original Reg. Sale-Deed No. 1887/2021 along with Reg. Receipt & Original Reg. Sale-Deed No. 15648/2013 along with Reg. Receipt and for Office No. 309, the Original Reg. Sale-Deed No. 1377/2022 along with Reg. Receipt & Original Reg. Sale-Deed No. 1886/2021 along with Reg. Receipt & Original Reg. Sale-Deed No. 15649/2013 along with Reg. Receipt has been Lost/ Misplaced. It is therefore notified for the information of all concerned that if my client has taken any type of loan/ dues from any person, institution, bank in the aforesaid property, the same should be informed to me within seven days. If any claim/ claims are not received it will be construed that the title to the said property is clear and all such concerned have waived their rights and all such concerned shall be estopped from raising any objections thereafter.**

Office: 301-302, 2nd Floor, B-Wing, Shree Padma Arcade, Beside Handloom House, Nanpura, Surat - 392001 Mob. No. 96221 01665

SANKET G. DESAI
(ADVOCATE & NOTARY)

DEBITS RECOVERY TRIBUNAL-II
(Government of India, Ministry of Finance)

3rd Floor, Bhikhchandram, Near Kachra Agram Paldi, Ahmedabad-380006.
Phone No. 079-2623434; Fax No. 079-2623437
Form No. 14 (Incorporation 33/12)

DA No: 28.11.2022 **Place: Ahmedabad**
Authorised Officer, Punjab National Bank, SASTRA Centre, Surat

Description of Immovable Property
Property situated at: Inter. Tal. palansa & Dist. surat having revenue survey no. 1 to 5, 7, 11 to 15 block no. 1, land measuring 27817.00sq.meters pakke plot no. 12 to 15 total measuring 4480.00sq. feet & 416.00sq.meters. building constructed thereupon known as "Vandana Palace" flat situated at 2nd floor, flat no. 203 surp built-up area measuring 44.86sq.meters & built-up area measuring 30.46sq.meters. Owned by Mr. Jagdishbhai Prabhakar Hadya. Bounded As: East: Flat no.204, West: Society road, North: Plot no.16, South: Main Road.

DA No: 28.11.2022 **Place: Ahmedabad**
Authorised Officer, Punjab National Bank, SASTRA Centre, Surat

DEBITS RECOVERY TRIBUNAL-II
(Government of India, Ministry of Finance)

3rd Floor, Bhikhchandram, Near Kachra Agram Paldi, Ahmedabad-380006.
Phone No. 079-2623434; Fax No. 079-2623437
Form No. 14 (Incorporation 33/12)

DA No: 28.11.2022 **Place: Ahmedabad**
Authorised Officer, Punjab National Bank, SASTRA Centre, Surat

Description of Immovable Property
Property situated at: Inter. Tal. palansa & Dist. surat having revenue survey no. 1 to 5, 7, 11 to 15 block no. 1, land measuring 27817.00sq.meters pakke plot no. 12 to 15 total measuring 4480.00sq. feet & 416.00sq.meters. building constructed thereupon known as "Vandana Palace" flat situated at 2nd floor, flat no. 203 surp built-up area measuring 44.86sq.meters & built-up area measuring 30.46sq.meters. Owned by Mr. Jagdishbhai Prabhakar Hadya. Bounded As: East: Flat no.204, West: Society road, North: Plot no.16, South: Main Road.

DA No: 28.11.2022 **Place: Ahmedabad**
Authorised Officer, Punjab National Bank, SASTRA Centre, Surat

FORM A PUBLIC ANNOUNCEMENT
(Under Regulation 6 of the Insolvency and Bankruptcy Board of India (Insolvency) Resolution Process For Corporate Persons) Regulations, 2016)

FOR THE ATTENTION OF THE CREDITORS OF M/S GRG INFRASTRUCTURE PRIVATE LIMITED

RELEVANT PARTICULARS

1. Name of Corporate Debtor	M/S GRG Infrastructure Private Limited
2. Date of Incorporation of Corporate Debtor	17/02/2014
3. Authority Under Which Corporate Debtor is Incorporated/Registered	Registrar of Companies (Ahmedabad) under Companies Act, 1956
4. Corporate Identification Number Limited	IN:U4523G32014PT01077876
5. Address and email of Corporate Debtor	At Dola, Taluka Tarkar, Rajkot 360001, Gujarat, India
6. Insolvency Commencement Date in Respect of Corporate Debtor	23/11/2022 (Was NCLT order received on date 23/11/2022)
7. Estimated Date of Closure of Insolvency Resolution Process	22/05/2023
8. Name, and the registration number of insolvency professional acting as interim resolution professional	CA PAVANKUMAR JAGETIA (IP Reg. No. 8561/PA-001/PP-008002017-2018/11366)
9. Address and email of Interim Resolution Professional, as registered with the Board	525, 21st Century Business Centre, Near World Trade Centre, Ring Road, Surat-395002 (Email: pjagetiaca@yahoo.com)
10. Address and e-mail to be used for correspondence with the interim resolution professional	525, 21st Century Business Centre, Near World Trade Centre, Ring Road, Surat-395002 (Email: corp.pgr@nclt.com)
11. Last Date for Submission of Claims	15/12/2022 (As provided by IIP on 30/11/2022)
12. Classes of creditors, if any, under clause (v) of sub-section (6) of section 21, ascertained by the interim resolution professional.	Not Applicable
13. Names of insolvency professionals identified to act as interim resolution professional. Representative of creditors in a class (Three names for each class)	Not Applicable
14. Relevant Forms and (b) Details of authorized representatives are available at:	(a) Website: https://www.govinfo.in/downloads (b) Not Applicable

Notice is hereby given that the National Company Law Tribunal (NCLT) has ordered the commencement of Insolvency Resolution Process for the Corporate Debtor M/S GRG INFRASTRUCTURE PRIVATE LIMITED on 23/11/2022. The creditors of M/S GRG INFRASTRUCTURE PRIVATE LIMITED are hereby called upon to submit their claims with proof on or before 15/12/2022 to the interim resolution professional at the address mentioned against item 10.

The financial creditors shall submit their proof of claims by electronic means only. All other creditors may submit their claims with proof in form, by post by electronic means. Submission of false or misleading proof of claims shall attract penalties.

CA PAVANKUMAR JAGETIA
IBBI Reg. No.: 8561/PA-001/PP-008002017-2018/11366
525, 21st Century Business Centre, Near World Trade Centre, Ring Road, Surat-395002
Interim Resolution Professional
In the matter of M/S GRG INFRASTRUCTURE PRIVATE LIMITED
Date: 01/12/2022
Place: Surat
Tel No: +91 9727247030, +91 9428303017

DEBITS RECOVERY TRIBUNAL-II (DRT II)
1st Floor, MTL Telephone Exchange Building, Sector-30/A, Vashi, Navi Mumbai - 400703

Case No. OA/24/2022

Summons under sub-section (4) of section 19 of the Act, read with sub-rule (2A) of rule 5 of the Debt Recovery Tribunal (Procedure) Rules, 1993.

Exh. No. 54/60

INDIAN OVERSEAS BANK VS LUCY YEGONA LIFESTYLE PVT LTD

To,
(1) LUCY YEGONA LIFESTYLE PVT LTD
At 108 L-1 Summit Prestemex Chl Hanuman Road Samarth Nagar Weh Vile Parle (E) Mumbai (suburban) Maharashtra Maharashtra - 401302
Also At C10 101 To 107 Parsanath Complex Depole Road Bhiwandi Tal Bhiwandi Tal Maharashtra - 401302
(2) MR ABHISHEK ARVIND VERMA
15/32 21st Floor Splendor Complex Chl Ld JVL/Andhri Mumbai Maharashtra-400060
Also At 286 Sita Bhavan Nava Mahalla Opp Lake View Garden Piploi Surat City Surat, Gujarat-395001
(3) SMT NEELAM BHARAT RESHAMALLA
C 601 Naga Height VILR Road Near Green Field Society Andheri Mumbai - Maharashtra-400060
Also At 50 Ramdev Nagar Soc Opp Siddhi Vinayak Temple Uthna Surat City Surat, Gujarat-394210

SUMMONS

WHEREAS, OA/24/2022 was listed before Hon'ble Presiding Officer/Registrar on 18/08/2022

WHEREAS this Hon'ble Tribunal is pleased to issue summons/ notice on the said Application under section 19(4) of the Act, (OA) filed against you for recovery of debts of Rs. 538266/=- (application along with copies of documents etc. annexed).

In accordance with sub-section (4) of section 19 of the Act, you, the defendants are directed as under:-

(i) to show cause within thirty days of the service of summons as to why relief prayed for should not be granted;

(ii) to disclose particulars of properties or assets other than properties and assets specified by the applicant under serial number 3A of the original application;

(iii) you are restrained from dealing with or disposing of secured assets or such other assets and properties disclosed under serial number 3A of the original application, pending hearing and disposal of the application for attachment of properties;

(iv) you shall not transfer by way of sale, lease or otherwise, except in the ordinary course of his business any of the assets over which security interest is created and/ or other assets and properties in the ordinary course of business and deposit such safe proceeds in the account maintained with the bank or financial institutions holding security interest over such assets;

(v) you are also directed to file the written statement with a copy thereof furnished to the applicant and to appear before Registrar on 20/02/2023 at 10:30 A.M. failing which the application shall be heard and decided in your absence.

Given under my hand and the seal of this Tribunal on this date: 14/11/2022

(Seal)
(SANJAY JAIWAL)
REGISTRAR
DRT - III, Mumbai

Pimpri Chinchwad Municipal Corporation (PCMC)
Sewerage Department, Pimpri, Pune-411018.

Request for Proposal (RFP) For "Appointment of Technical Services Provider (TSP) and Project Implementation Unit (PIU) for Sewer Drain Network, Storm Water Drain Network and Rehabilitation of Nallas of Pimpri-Chinchwad City."

E-Tender Notice No. 09/01/2022-2023

Commissioner Pimpri Chinchwad Municipal Corporation invites online Tender (e-Tender) in B-2 form on tender portal of Pimpri Chinchwad Municipal Corporation at <https://mahatenders.gov.in>.

In that context, PCMC invites interested entities having experience as envisaged in the RFP document, to submit their proposal. Interested entities can download the RFP document from the website <https://mahatenders.gov.in>. Interested entities shall make online payment towards the cost of RFP document and Bid security / earnest money deposit as provided in the RFP document at the time of submission of its proposal through the e-tendering system. A pre-bid conference is arranged on 15/12/2022 at the Head office of PCMC. The last date of submission of Bid will be 28/12/2022.

Sd/-
(Shekhar Singh)
Commissioner,
Pimpri-Chinchwad Municipal Corporation
Pimpri, Pune-411018.

कार्यालय नं - 333
ज.नं.क. 2/राजिवंदे/657/2022
दि. 29/11/2022

SALE NOTICE - E-AUCTION
(RULE 816 & 911) OF SECURITY INTEREST (ENFORCEMENT) RULES 2002)

Notice is hereby given to the public in general and in particular to the borrower and guarantors that the below described movable & immovable property mortgaged/charged to the Consortium of banks led by Union Bank of India (secured creditors), the possession of which has been taken by the Authorized officer of the secured creditors, will be sold on "as is where is", "as is what is" and "whatever there is" basis for recovery of the debt mentioned hereunder due to the secured creditor from the following mentioned borrower and guarantors.

Name of Borrowers / Mortgagees	Date of Demand notice u/s 13(2)	Date of Possession u/s 13(4)	Amount mentioned in Demand Notice	Authorised Officer
M/s. Shree Mandvi Vibhag Sahakari Khand Udyog Mandli Ltd. Village - Vadod, PO - Bodhan, Taluka - Mandvi, Dist. - Surat a Co-operative society registered under no. Se-70/1984, 6 under no. NADHAN/01/kh/527/94 dated 25.05.1994	e-CB - 20.04.2017	18.07.2017	Rs. 25,48,82,846/- & Rs. 86,30,007.50 towards e-Corporation Bank	Amit Kumar Sankha
	UBI - 02.08.2017	28.04.2022	Rs. 14,67,01,700/- towards Central Bank of India	
			Rs. 13,70,75,395.25 towards Union Bank of India,	
			Total Rs. 62,03,00,948.75	

THE KARUR VYSYA BANK LIMITED
Registered & Central Office, No. 20, Erode Road, Vadivelu Nagar, L.N.S., Karur - 639002 (CIN No: L55107IN19PL0001235)
(E-Mail: kvb_sig@kvbmail.com) Website: www.kvb.co.in
(Tel No: 04324-269441) (Fax No: 04324-225700)

NOTICE OF POSTAL BALLOT

Notice is hereby given that pursuant to the provisions of Section 110 of the Companies Act, 2013 ("the Act") read with Rule 20 and Rule 22 of the Companies (Management and Administration) Rules, 2014 ("the Rules"), General Circular No. 3/2022 dated 05.05.2022 read with General Circular No. 14/2020 dated 08.04.2020 and No. 17/2020 dated 13.04.2020, No. 22/2020 dated 15.08.2020, No. 33/2020 dated 28.09.2020, No. 35/2020 dated 03.11.2020, No. 10/2021 dated 23.02.2021 and No. 20/2021 dated 08.12.2021, issued by the Ministry of Corporate Affairs ("MCA Circulars"), Regulation 44 of the SEBI (Listing Obligations and Disclosure Requirements) Regulations, 2015 ("SEBI LODR"), Secretarial Standard on Corporate Governance ("SS-2") issued by the Institute of Company Secretaries of India and other applicable provisions of the Act, rules, regulations, circulars and notifications thereunder, as amended, any member of the Company (including any statutory modifications or other provisions of the Act) being entitled to the approval of Members of The Karur Vysya Bank Limited ("the Bank") is being sought to transact the following special resolution through Postal Ballot only by voting through electronic means ("Remote e-Voting").

Sl. No.	Description of Special Resolution
1.	Re-appointment of Shri K G Mohan (DIN: 08367265) as Non-Executive Independent Director for second term

In compliance with the MCA Circulars, the Bank has completed the dispatch of Postal Ballot Notice dated November 22, 2022 along with the explanatory Statement on **Wednesday, November 30, 2022** only by e-mail, to all those members whose names appeared in the Register of Members/Beneficial Owners maintained by Bank's RTA/Depositories at the end of the business hours on **Friday, November 25, 2022 ("Cut-off date")** and whose e-mail addresses were registered with Bank's RTA/Depositories as on the Cut-off date. The copy of the Postal Ballot notice is available on the website of the Bank at www.kvb.co.in, website of National Stock Exchange of India Limited at www.nseindia.com, the stock exchange where the Equity Shares of the Bank are listed and on the website of e-voting service provider i.e., the e-voting website of National Securities Depository Limited ("NSDL") at www.evoting.nsdl.com.

Further, in compliance with the MCA Circulars, physical copy of the Postal Ballot notice along with Postal Ballot forms and pre-paid business envelopes will not be sent to the members for this Postal Ballot process. Members are requested to carefully read the instructions given in the Postal Ballot form and record their assent or dissent through the remote e-Voting process. Members whose names appear on the Register of Members/List of Beneficial Owners as on the close of business hours on the Cut-off date only shall be entitled to avail the facility of remote e-Voting and would be able to cast their votes. A person who is not a member on the Cut-off date and/or becomes a member post the Cut-off date should treat this Postal Ballot notice for information purposes only.

Date and time of commencement of remote e-Voting	Thursday, December 01, 2022 (10.00 A.M. IST)
Date and time of conclusion of remote e-Voting	Friday, December 30, 2022 (05.00 P.M. IST)

The Remote e-Voting facility will be blocked by NSDL immediately after 05.00 P.M. (IST) on Friday, December 30, 2022. Thereafter the members will not be allowed to cast their votes.

The Bank has appointed Shri. R. K. Rajpal (FCS No. 5893), M/s. Bapujay Yasar & Associates, Practicing Company Secretaries as Scrutinizer for conducting the Postal Ballot through remote e-Voting process in a fair and transparent manner. The results of the Postal Ballot (Remote e-Voting process) will be announced by the Chairperson of the Bank or in his absence, the Managing Director of the Bank, within two (2) working days from the date of conclusion of the remote e-Voting period at the Registered office of the Bank at Karur. The remote e-Voting results along with Scrutinizer's report will be displayed on the website of the Bank at www.kvb.co.in and the e-voting website of NSDL at www.evoting.nsdl.com and the same shall be simultaneously communicated to National Stock Exchange of India Limited, the stock exchange where the Equity Shares of the Bank are listed and be made available on its website www.nseindia.com. The Bank will also display the results of the Postal Ballot along with Scrutinizer's report at its registered office at Karur.

All correspondence/queries/grievances relating to remote e-Voting should be addressed to:
a) Mr. Sivakumar I. Manager, The Karur Vysya Bank Ltd., Investor Relations Cell, No. 20, Erode Road, Vadivelu Nagar, L.N.S., Karur - 639002 (Phone No. 04324-269441; E-mail ID: kvb_sig@kvbmail.com) or
b) Mr. Jayakumar K. Manager, M/s S.K.D.C. Consultants Ltd., (RTA of the Bank) (A Wholly Owned Subsidiary of Lkt Intime India Private Limited), (Unit: Karur Vysya Bank Ltd.), Surya, 35, Mayflower Avenue, Behind Senthil Nagar, Sowripalayam Road, Coimbatore-641028. Tel: 0422-2593555, 2538985; E-mail: green@skdc-consultants.com or
c) Ms. Pallavi Mhatre, Senior Manager, NSDL, 4th Floor, 'A' Wing, Trade World, Kamala Mills Compound, Senapati Bapat Marg, Lower Parel, Mumbai - 400 013. E-mail: evoting@nsdl.com; Tel: 1800 1020990/1800 224430.

PROCEDURE TO UPDATE E-MAIL DETAILS, MOBILE NUMBER, PAN, KYC DETAILS AND BANK ACCOUNT MANDATE IN POSTAL BALLOT DOCUMENT:

In terms of SEBI Circulars dated November 03, 2021 and December 14, 2021 on Certain and Simplified Norms for processing Investor's service request (Physical Shareholders) by RTAs and norms for furnishing PAN, KYC details & Nomination, it shall be mandatory for all holders of physical securities in listed entity to furnish/update PAN, Nomination, Address, Mobile Number, e-mail Address, Bank Account mandate and Specimen Signature by submitting prescribed forms (ISR-1, ISR-2, SH-13, etc.), as the case may be. The format of said forms are available at www.skdc-consultants.com - Investor Services -> Downloads -> General -> Formats for KYC and also available at www.kvb.co.in - Investor Corner -> Share Holder Help. The forms wherein any one of the cited document details are not available on or after April 01, 2022 shall be frozen by the RTA. The RTA shall mark the frozen freeze to normal status upon receipt of all the aforesaid documents or dematerialisation of all the securities in such folios.

Hence, we request the members of the Bank, who have not registered their PAN, Nomination, Address, Mobile Number, e-mail Address, Bank Account mandate and Specimen Signature, to update the said details in the following manner:

- For the shares held in physical form: To submit duly filled Form viz., ISR-1 (Request for Registering/updating the e-mail ID, PAN, KYC details, Bank (e-mail ID, ISR-2 (Confirmation of signature of shareholder by their banker), SH-13 (request for nomination), etc., as the case may be, along with required supporting documents to the Bank's RTA i.e. M/s S.K.D.C. Consultants Ltd. addressed at (Unit: The Karur Vysya Bank Ltd.) Surya, 35, Mayflower Avenue, Behind Senthil Nagar, Sowripalayam Road, Coimbatore - 641028.
- For the shares held in electronic form (i.e., Demat) The details shall be updated with the concerned Depository Participant (DP) where the Demat account is maintained.

For The Karur Vysya Bank Limited
Sd/-
Srinivasarao M
Company Secretary
(Membership No. ACS 19189)

Date: Karur
Place: Karur
Date: 30/11/2022

To book your copy,
SMS reachms to 57575 or
email us at order@bsmail.in

Business Standard
Insight Out

The property will be sold by holding public e-auction on **21.12.2022 (Wednesday)** from 10:00 A.M. to 12:00 P.M. by inviting bids from the public through online mode on www.mstccommerce.com. The preference shall be given to Lot 1. In case, the Lot 1 auction is so successful, the Lot 2 auction shall be cancelled. The interested bidders may inspect the property on 17.12.2022 from 11:00 AM to 01:00 PM with prior intimation and permission from the authorised officer.

Date: 29.11.2022, Place: Ahmedabad
Authorised Officer, Union Bank of India

Encumbrances known	Description of Properties	Reserve Price EMD	Bid Multiples
Nil	(LOT - 1) All that part and parcel of the property consisting of Factory Land and Building lying being situated at Block no. 612, 613 & 615 (A), Survey No. 407, 409 & 410, Village - Vadod and Boudhan, Taluka - Mandvi, Dist. - Surat, ALONG WITH the land and building lying being and situated at Survey no. 3, Block no 419, Village - Boudhan, Taluka - Mandvi, Dist. - Surat [TOTAL area 213371 sq.mtr]. *The detail list of plant & machineries is mentioned in Annexure - 1.	Rs. 23,03,00,000/- Rs. 11,25,00,000/-	Rs. 10,00,000/-
Nil	(LOT - 2) All that part and parcel of the hypothecated plant, machineries & other movable properties belonging to the borrower's society. *The detail list of plant & machineries is mentioned in Annexure - 1.	Rs. 11,25,00,000/- Rs. 1,12,50,000/-	Rs. 5,00,000/-

For The Karur Vysya Bank Limited
Sd/-
Srinivasarao M
Company Secretary
(Membership No. ACS 19189)

